



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 17 | 31 ಜುಲೈ 2024 | ಬುಧವಾರ | ಪುಟಗಳು : 8 | ಬೆಲೆ : 2/-

ತಲೀಕೆರೆ ಶಿವ ಸಹಕಾರಿ ಬ್ಯಾಂಕ್ ರಜತ ಮಹೋತ್ಸವ ಸಮಾರಂಭ



10ನೇ ಬ್ಯಾಚ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್
ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನ ಅಖತ ಪರೀಕ್ಷೆಗಳು
ದಿನಾಂಕ : 21.07.2024 ರಂದು ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಜರುಗಿದವು



ಬೆಂಗಳೂರು : ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನ 10ನೇ ಬ್ಯಾಚ್‌ನ ಎರಡು ವಿಷಯಗಳ ಲಿಖಿತ ಪರೀಕ್ಷೆಗಳು ದಿನಾಂಕ : 21.07.2024ರಂದು ಪದ್ಮನಾಭನಗರದಲ್ಲಿರುವ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್‌ಐಸಿಎಂ)ಯಲ್ಲಿ ಜರುಗಿದವು. ಉಳಿದ ನಾಲ್ಕು ವಿಷಯಗಳ ಲಿಖಿತ ಪರೀಕ್ಷೆಗಳು ದಿನಾಂಕ : 10 & 11ನೇ ಆಗಸ್ಟ್ 2024ರಂದು ಜರುಗಲಿವೆ.

ಬೆಳಗಾವಿ : ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನ 10ನೇ ಬ್ಯಾಚ್‌ನ ಎರಡು ವಿಷಯಗಳ ಲಿಖಿತ ಪರೀಕ್ಷೆಗಳು ದಿನಾಂಕ:21.07.2024ರಂದು ಮಹಾಮಂಡಳದ ಬೆಳಗಾವಿ ಪ್ರಾಂತೀಯ ಕಛೇರಿಯಲ್ಲಿ ಜರುಗಿದವು. ಉಳಿದ ನಾಲ್ಕು ವಿಷಯಗಳ ಲಿಖಿತ ಪರೀಕ್ಷೆಗಳು ದಿನಾಂಕ:10& 11ನೇ ಆಗಸ್ಟ್ 2024ರಂದು ಜರುಗಲಿವೆ.



ಆರ್‌ಐಸಿಎಂನಿಂದ ಪರಿಷ್ಕೃತ
ನಿಯಮಗಳು ಜಾರಿಗೆ

2



ಶ್ರೀ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕಿನ
26ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ

5



ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ನಿರೀಕ್ಷೆಗಳನ್ನು ಹುಸಿಯಾಗಿಸಿದ, ಜನರ ಸಂಕಷ್ಟ ಅರಿಯದ ಕೇಂದ್ರ ಬಜೆಟ್

ಲೋಕಸಭಾ ಚುನಾವಣೆಗೂ ಮುನ್ನ ರಿಸರ್ವ್ ಬ್ಯಾಂಕು ರೂ.2.11ಲಕ್ಷ ಕೋಟಿ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿತ್ತು. ಅನಾಯಾಸವಾಗಿ ದೊರೆತಿರುವ ಈ ಲಾಭಾಂಶವನ್ನು ಉಪಯೋಗಿಸಿಕೊಂಡು ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳನ್ನು ವಿತ್ತ ಸಚಿವ ಬಜೆಟ್‌ನಲ್ಲಿ ನೀಡಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಬದಲಿಗೆ ಬಹಳ ಎಚ್ಚರದಿಂದ ಬಜೆಟ್ ಮಂಡಿಸಿರುವ ಅವರು, ತಮ್ಮ ಮುಂದಿರುವ ಆರ್ಥಿಕ ಸ್ಥಿತಿ ಗುರುತರವಾಗಿರುವುದರ ಹಿನ್ನೆಲೆಯಲ್ಲಿಯಾವುದೇ ಜನಪ್ರಿಯ ಕೊಡುಗೆಗಳನ್ನು ನೀಡಲು ಎಂದು ನಾನು ಭಾವಿಸುತ್ತೇನೆ.

ಆದರೆ, ಬಹುತೇಕ ಆರ್ಥಿಕ ತಜ್ಞರು ಆರ್ಥಿಕ ದೇಶದಲ್ಲಿ ಹೆಚ್ಚುತ್ತಿರುವ ಅಸಮತೋಲನ ನಿವಾರಣೆಗಾಗಿ ಅತಿ ಶ್ರೀಮಂತರ ಸುಖಭೋಗದ ಮೇಲೆ ಅಲ್ಪ ತೆರಿಗೆ ಹೊರೆ ವಿಧಿಸುವ ನಿರೀಕ್ಷೆ ಇತ್ತು. ಆದರೆ, ವಿತ್ತ ಸಚಿವ ಅತ್ತ ಗಮನ ಹರಿಸಿಲ್ಲದಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಇರಲಿ, ಬೃಹತ್ ಪ್ರಮಾಣದಲ್ಲಿ ಇರುವ ನಿರುದ್ಯೋಗ ನಿವಾರಣೆಗಾಗಿ ಕೇವಲ 4ಕೋಟಿ ಯುವಜನರಿಗೆ ಉದ್ಯೋಗಕ್ಕೆ ಪ್ರೋತ್ಸಾಹ, ಉದ್ಯೋಗದಾತರಿಗೆ ಪ್ರೋತ್ಸಾಹ, ಅಲ್ಲದಿದ್ದರೆ ಉನ್ನತ ಶಿಕ್ಷಣಕ್ಕೆ ಹಾದಿ ತೆರೆಯುವ ಹಲವು ಕ್ರಮಗಳನ್ನು ಈ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ. ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಹಾಗೂ ಅವರುಗಳಿಗೆ ಬ್ಯಾಂಕುಗಳಿಂದ ರೂ.7.50 ಲಕ್ಷ ಸಾಲ ನೀಡುವ ಯೋಜನೆ ಎಷ್ಟರಮಟ್ಟಿಗೆ ಸಹಾಯಕವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ನಮ್ಮ ರಾಜ್ಯಕ್ಕೆ ಸಂಬಂಧ ಪಟ್ಟಂತೆ ನೋಡುವುದಾದರೆ, ಕಳಸಾ ಬಂಡೂರಿ, ಮಹದಾಯಿ, ಎತ್ತಿನಹೊಳೆ, ಮೇಕೆದಾಟು ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆಯಂತಹ ಪ್ರಮುಖ ನೀರಾವರಿ ಯೋಜನೆಗಳಿಗೆ ಯಾವುದೇ ಅನುದಾನ ನೀಡಿಲ್ಲ. ಬೆಂಗಳೂರಿನ ಮೆಟ್ರೋ ಕಾಮಗಾರಿ, ರೈಲ್ವೆ ಯೋಜನೆಗಳಿಗೆ ಕೊಡುಗೆ ಶೂನ್ಯವಾದರೆ, ಉಪನಗರ ರೈಲು ಯೋಜನೆಗೆ 350 ಕೋಟಿ ರೂಪಾಯಿ ಅನುದಾನ ರಾವಣನ ಹೊಟ್ಟೆಗೆ ಅರೆಕಾಸಿನ ಮಜಿಗೆಯಂತಿದೆ.

ರಾಜ್ಯಗಳ ಅಭಿವೃದ್ಧಿಯಾದರೇ ದೇಶದ ಅಭಿವೃದ್ಧಿ ಎನ್ನುವುದನ್ನು ಅರಿಯದೆ, ಒಂದು ದೇಶ ಒಂದು ತೆರಿಗೆ ಎನ್ನುತ್ತಲೇ ಎಲ್ಲಾ ಆದಾಯಗಳನ್ನು ಬಾಚಿಕೊಂಡು, ಮರುಹಂಚಿಕೆ ಮಾಡಬೇಕಾದ ಸಂದರ್ಭದಲ್ಲಿ, ತನ್ನ ಬೊಕ್ಕಸದಿಂದ ದೀರ್ಘಕಾಲಿಕ ಸಾಲಗಳ ನೀಡುವ ಮೂಲಕ ರಾಜ್ಯಗಳನ್ನು ತನ್ನ ಶಾಶ್ವತ ಸಾಲಗಾರರನ್ನಾಗಿಸುತ್ತಿದೆ. ರಾಜ್ಯಗಳ ಸಂಪತ್ತಿಗೆ ತಾನು ಯಜಮಾನಂತೆ ವರ್ತಿಸುತ್ತಿದೆ. ವಾಸ್ತವವಾಗಿ, ಸರ್ಕಾರದ ಬಳಿ ಇರುವ ಆದಾಯ ದೇಶದ ತೆರಿಗೆದಾರರಿಂದ ಗಳಿಸಿದ್ದ ಹೊರತು ಸರ್ಕಾರದಲ್ಲ. ಜನರ ಆದಾಯವೇ ಸರ್ಕಾರದ ಆದಾಯ. ಸರ್ಕಾರ ವೆಚ್ಚ ಮಾಡಬೇಕೆಂದರೆ ಪ್ರಜೆಗಳಿಂದ ಪಡೆಯಬೇಕು ಹಾಗೆ ಪಡೆಯಲು ಅವರುಗಳ ಮೇಲೆ ತೆರಿಗೆ ಹೇರಬೇಕು ಎಂದು ಬ್ರಿಟಿಷ್ ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ ಅವರು ಅಲ್ಲಿನ ಸಂಸತ್ತಿನಲ್ಲಿ ಮಾತನಾಡುತ್ತಾ ಹೇಳಿರುವ ಮಾತುಗಳನ್ನು ವಿತ್ತ ಸಚಿವ ಅರ್ಥ ಮಾಡಿಕೊಳ್ಳಬೇಕಿದೆ.

ಹಿಂದೊಮ್ಮೆ "ನಾನು ಸಹ ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ಮಧ್ಯಮ ವರ್ಗದವರ ಆರ್ಥಿಕ ಸಂಕಷ್ಟದ ಬಗ್ಗೆ ನನಗೂ ಅರಿವಿದೆ" ಎಂದು ನಿರ್ಮಲಾ ಸೀತಾರಾಮನ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ಬಜೆಟ್ ಮಂಡನೆ ನಂತರ ನನಗೆ ಅನಿಸಿದ್ದು: ಇಲ್ಲ ಅವರಿಗೆ ಅರಿವಿಲ್ಲ.

» ಎಚ್.ಕೆ. ಪಾಟೀಲ

ಆರ್‌ಬಿಐನಿಂದ ಪರಿಷ್ಕೃತ ನಿಯಮಗಳು ಜಾರಿಗೆ

ನವದೆಹಲಿ : ಬ್ಯಾಂಕಿಗೆ ಹೋಗಿ ಹಣ ಹಿಂಪಡೆಯುವ ಅಥವಾ ಬ್ಯಾಂಕ್ ಖಾತೆಯೊಂದಕ್ಕೆ ನಗದು ಹಣ ಜಮೆ ಮಾಡಲು ಇರುವ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಬ್ಯಾಂಕುಗಳು ನಗದು ಹಣ ಸ್ವೀಕರಿಸುವ ವ್ಯಕ್ತಿಯ ಕೆವೈಸಿ ದಾಖಲೆಗಳನ್ನು ಪಡೆಯಬೇಕಾಗುತ್ತದೆ. ಹಣ ತುಂಬುವವರ ವಿವರವನ್ನೂ ಬ್ಯಾಂಕುಗಳು ಪಡೆಯುವುದು ಅವಶ್ಯಕವಾಗಿದೆ. ಇವರೆಲ್ಲರ ವಿವರಗಳನ್ನು ಬ್ಯಾಂಕುಗಳು ಪ್ರತ್ಯೇಕ ದಾಖಲೆಯಲ್ಲಿ ಇಟ್ಟುಕೊಂಡಿರಬೇಕು ಎಂದು ಆರ್‌ಬಿಐ ನಿಯಮ ಹೊರಡಿಸಿದೆ.

ಹಣ ವರ್ಗಾವಣೆ ಮಾಡುವ ಬ್ಯಾಂಕುಗಳು ಹಣ ಸ್ವೀಕರಿಸುವ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಪಡೆಯುವುದು ಕಡ್ಡಾಯ. ಹಾಗೆಯೇ, ಖಾತೆಗೆ ಹಣ ಸಂದಾಯ ಮಾಡುವ ಸಂದರ್ಭದಲ್ಲಿ ನಗದು ಹಣವನ್ನು ತುಂಬುವವರ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಣಿ ಮಾಡಬೇಕಾಗುತ್ತದೆ. 2016ರಲ್ಲಿ ರೂಪಿಸಲಾದ ಕೆವೈಸಿ ಮಾರ್ಗಸೂಚಿ ಪ್ರಕಾರ ಸ್ವ ಘೋಷಿತ ಒವಿಡಿ ಅಥವಾ ಅಧಿಕೃತ ದಾಖಲೆಯನ್ನೂ ಈ ನೋಂದಣಿಯಲ್ಲಿ ಬಳಸಬೇಕಾಗುತ್ತದೆ. ಇದರ ಜೊತೆಗೆ, ಬ್ಯಾಂಕ್ ಖಾತೆಯೊಂದಕ್ಕೆ ಹಣವನ್ನು ತುಂಬುವ ವ್ಯಕ್ತಿಯಿಂದ ಹೆಚ್ಚುವರಿ ದೃಢೀಕರಣ ಪಡೆಯಬೇಕಾಗುತ್ತದೆ. ಇವೆಲ್ಲಾ ಪರಿಷ್ಕೃತ ನಿಯಮಗಳು ಮುಂದಿನ ನವೆಂಬರ್‌ನಿಂದ ಜಾಲನೆಗೆ ಬರಲಿವೆ ಎನ್ನಲಾಗಿದೆ.

ಯಾಕಾಗಿ ಈ ಬಿಗಿ ನಿಯಮಗಳು? : ಇತ್ತೀಚೆಗೆ ಹೆಚ್ಚಿರುವ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಆನ್‌ಲೈನ್ ವ್ಯವಹಾರದಲ್ಲಿ ಗ್ರಾಹಕರಿಗೆ ಪುಸಲಾಯಿಸಿ ಮೂರನೇ ವ್ಯಕ್ತಿಯ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು, ಬಳಿಕ ಆ ಖಾತೆಗಳಿಂದ ವಂಚಕರು ಹಣ ಹಿಂತೆಗೆದುಕೊಳ್ಳುತ್ತಿರುವ ಘಟನೆಗಳು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ.

ಇಲ್ಲಿ ಖಾತೆಯಿಂದ ಹಣ ಪಡೆಯುವ ವ್ಯಕ್ತಿಯ ವಿವರಗಳು, ಖಾತೆಯಿಂದ ಹಣ ತುಂಬುವ ವ್ಯಕ್ತಿಯ ವಿವರಗಳನ್ನು ಬ್ಯಾಂಕುಗಳು ಪಡೆದುಕೊಳ್ಳುವುದರಿಂದ ಹಣದ ವಹಿವಾಟು ದುರ್ಬಳಕೆಯನ್ನು ತಡೆಯಬಹುದಾಗಿದೆ.

ಬ್ಯಾಂಕ್ ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಆದರೆ ಅದನ್ನು ಪತ್ತೆ ಹಚ್ಚಬಹುದಾಗಿದೆ. ಆದರೆ, ಹಣ ವರ್ಗಾವಣೆ ಮೇಲೆ ನಿಗಾ ಇಡಲಾಗುವುದಿಲ್ಲ. ಈಗಾಗಲೇ ಈ ವಿಚಾರದಲ್ಲಿ ನಿಯಮಗಳಿವೆ. ರೂ. 50,000ಗಿಂತ ಹೆಚ್ಚು ನಗದು ಹಣವನ್ನು ಉಳಿತಾಯ ಖಾತೆಗೆ ಹಾಕುವವರು ಪ್ಯಾನ್ ಕಾರ್ಡ್ ಸಲ್ಲಿಸಬೇಕು. ಒಂದು ವರ್ಷದಲ್ಲಿ ಒಂದು ಉಳಿತಾಯ ಖಾತೆಗೆ ಜಮೆ ಮಾಡಲಾಗುವ ನಗದು ಹಣದ ಮಿತಿ ರೂ.10 ಲಕ್ಷ ಮಿತಿ ಇದೆ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಹಿಂಪಡೆದಲ್ಲಿ ಅಥವಾ ಖಾತೆಗೆ ತುಂಬಿದಲ್ಲಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹೋಗುತ್ತದೆ.

ಕರ್ನಾಟಕ ಸಹಕಾರ ಸಂಘಗಳ ಮತ್ತು ಸೌಹಾರ್ದ ಸಹಕಾರ ಕಾಯ್ದೆಗಳ ತಿದ್ದುಪಡಿಗಳ ವಿಧೇಯಕ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆ



ಬೆಂಗಳೂರು : ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಮತ್ತು ನಿಯಮಗಳು 1960 ಹಾಗೂ ಕರ್ನಾಟಕ ಸೌಹಾರ್ದ ಸಹಕಾರ ಸಂಘಗಳ ಕಾಯಿದೆ 1997 ಮತ್ತು ನಿಯಮಗಳು 2004 ಗಳಿಗೆ ಕಾನೂನಾತ್ಮಕ ತಿದ್ದುಪಡಿ ತರುವ ಸಂಬಂಧ ರಚಿಸಿದ್ದ ಶಾಸಕ ಲಕ್ಷ್ಮಣ ಸಂಗಪ್ಪ ಸವದಿ ಅವರ ನೇತೃತ್ವದ ಸಮಿತಿಯು ಇತ್ತೀಚೆಗೆ ಅಂತಿಮ ವರದಿಯನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಸಲ್ಲಿಸಿತು.

ಈ ಸಂದರ್ಭದಲ್ಲಿ ಶಾಸಕ ಕೆ. ಪಡಕ್ಕರಿ, ಮಾಜಿ ಸಚಿವ ಎಸ್.ಆರ್. ಪಾಟೀಲ್, ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ, ಸಹಕಾರ ಸಚಿವರ ಆಪ್ತ ಕಾರ್ಯದರ್ಶಿ ಉಪಸ್ಥಿತರಿದ್ದರು.

ಕರ್ನಾಟಕ ಸಹಕಾರ ಸಂಘಗಳ ಮತ್ತು ಸೌಹಾರ್ದ ಸಹಕಾರ ಕಾಯ್ದೆಗಳ ತಿದ್ದುಪಡಿಗಳ ವಿಧೇಯಕ ಅಂಗೀಕಾರ

ಬೆಂಗಳೂರು : ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಮಂಡಿಸಿದ್ದ ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ 2024ನ್ನು ಉಭಯ ಸದನಗಳಲ್ಲಿ ಸದಸ್ಯರ ಸರ್ವಾನುಮತದಿಂದ ಅಂಗೀಕೃತಗೊಂಡಿತು.

ಕಳೆದ ಅಧಿವೇಶನದಲ್ಲಿ ಸದರಿ ತಿದ್ದುಪಡಿ ವಿಧೇಯಕಗಳನ್ನು ಅನುಮೋದಿಸಲು ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಅವರು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿದ್ದರು. ನಂತರ ವಿಧಾನ ಪರಿಷತ್‌ನಲ್ಲಿ ಮಂಡಿಸಿದ ಸಂದರ್ಭದಲ್ಲಿ ಪರಿಷತ್ತಿನ ಸದಸ್ಯರುಗಳು ಈ ಕುರಿತು ಪರಿಶೀಲನಾ ಸಮಿತಿ ಸಭೆಗೆ ಒಳಪಡಿಸಲು ಆಗ್ರಹಿಸಿದ್ದರು.

ನಂತರ ಪರಿಶೀಲನಾ ಸಮಿತಿ ಸಭೆಯು ಹಲವು ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಂಡ ನಂತರ ಪ್ರಸಕ್ತ ವಿಧಾನಮಂಡಲ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ವಿಧೇಯಕಕ್ಕೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.



2024-25ರ ಕೇಂದ್ರ ಬಜೆಟ್‌ನಲ್ಲಿ ಕೃಷಿ, ಉದ್ಯೋಗ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ಹಾಗೂ ರಾಷ್ಟ್ರೀಯ ಸಹಕಾರ ನೀತಿ ಜಾರಿ ಕುರಿತು ಪ್ರಸ್ತಾವ



ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಬಜೆಟ್‌ನ್ನು ಜುಲೈ 23 ರಂದು ಸಂಸತ್‌ನಲ್ಲಿ ಮಂಡಿಸಿದ್ದಾರೆ. ಬಜೆಟ್ ಗಾತ್ರವು ಒಟ್ಟು ರೂ. 48.21 ಲಕ್ಷ ಕೋಟಿಗಳಿದ್ದಾಗಿದೆ. ನಾಲ್ಕು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿರುವ ಅವರು, ಬಡವರು, ಯುವಜನತೆ, ರೈತರು ಮತ್ತು ಮಹಿಳೆಯರ ಕಲ್ಯಾಣಕ್ಕೆ ಒತ್ತು ನೀಡಿದ್ದಾರೆ.

ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಹಕಾರ ನೀತಿಯನ್ನು ತರಲಾಗುವುದು. ಗ್ರಾಮೀಣ ಆರ್ಥಿಕತೆಗೆ ವೇಗ ನೀಡುವುದು ಮತ್ತು ಉದ್ಯೋಗವಕಾಶಗಳನ್ನು ಹೆಚ್ಚಿಸುವುದು ಈ ನೀತಿ ಗುರಿಯಾಗಿರಲಿದೆ ಎಂದು ಅವರು ತಮ್ಮ ಆಯವ್ಯಯದಲ್ಲಿ ಘೋಷಿಸಿದ್ದಾರೆ. ಉತ್ಪಾದಕತೆ ಮತ್ತು ಕೃಷಿಯಲ್ಲಿ ಸ್ಥಿತಿಸ್ಥಾಪಕತ್ವ, ಉದ್ಯೋಗ ಮತ್ತು ಕೌಶಲ್ಯ, ಅಂತರ್ಗತ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರ

ನವ ಆದ್ಯತಾ ವಲಯಗಳು

1. ಕೃಷಿ ಕ್ಷೇತ್ರಕ್ಕೆ ಬಲ ನೀಡುವ ಮೂಲಕ ಉತ್ಪನ್ನ ಹೆಚ್ಚಳಕ್ಕೆ ಕ್ರಮ.
2. ನಿರುದ್ಯೋಗ ನಿವಾರಣೆಗೆ ಸೂಕ್ತ ಕೌಶಲ ತರಬೇತಿ ಮೂಲಕ ಉದ್ಯೋಗ ಸೃಷ್ಟಿ.
3. ಮಾನವ ಸಂಪನ್ಮೂಲ ಅಭಿವೃದ್ಧಿ ಜತೆಗೆ ಸಾಮಾಜಿಕ ನ್ಯಾಯಕ್ಕೆ ಒತ್ತು.
4. ಉತ್ಪಾದನಾ ವಲಯ ವಿಸ್ತಾರ, ಸೇವಾ ವಲಯದ ಬೆಳವಣಿಗೆಗೆ ಆದ್ಯತೆ.
5. ದೇಶದ ಆರ್ಥಿಕ ಶಕ್ತಿಯ ಬೆನ್ನಲುಬಾಗಿರುವ ನಗರಾಭಿವೃದ್ಧಿ ಯೋಜನೆಗಳಿಗೆ ಬಲ.
6. ದೇಶದ ಪ್ರಗತಿಯ ಹಾದಿಗೆ ಬುನಾದಿಯಾಗಿರುವ ಇಂಧನ ವಲಯದ ಅಭಿವೃದ್ಧಿ.
7. ಅಭಿವೃದ್ಧಿ ನರನಾಡಿಗಳಾದ ಮೂಲಸೌಕರ್ಯ, ಪ್ರವಾಸೋದ್ಯಮ ಬೆಳವಣಿಗೆ.
8. ಬೆಳವಣಿಗೆ ವೇಗಕ್ಕೆ ಬಲ ನೀಡಲು ಆವಿಷ್ಕಾರ, ಸಂಶೋಧನೆ, ಹೊಸ ಹೊಸ ತಂತ್ರಜ್ಞಾನ ಅಭಿವೃದ್ಧಿ.
9. ಭವಿಷ್ಯದ ಭಾರತದ ನಿರ್ಮಾಣಕ್ಕೆ ಹೊಸ ಭೂ ಸುಧಾರಣಾ ಕ್ರಮಗಳು.

ಅಭಿವೃದ್ಧಿ, ಇಂಧನ ಭದ್ರತೆಗಳು, ನಾವೀನ್ಯತೆ, ಸಂಶೋಧನೆ ಮತ್ತು ಮೌಲ್ಯೀಕರಣ ಮೂಲಕಸೌಕರ್ಯ ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಯ ಸುಧಾರಣೆಗಳ ಮೇಲೆ ಬಜೆಟ್‌ನಲ್ಲಿ ಒತ್ತು ನೀಡಿದ್ದಾರೆ.

ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಹಾಗೂ ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ತುಸು ಮಾರ್ಪಾಡುಗಳನ್ನು ಮಾಡಲಾಗಿದ್ದು, ಉದ್ಯೋಗ ಮತ್ತು ಕೌಶಲವನ್ನು ಒದಗಿಸುವ ಗುರಿ ಹೊಂದಿರುವ ಐದು ಯೋಜನೆಗಳನ್ನು ಘೋಷಿಸಿದ್ದಾರೆ. ಇದಕ್ಕಾಗಿ ರೂ. 2 ಲಕ್ಷ ಕೋಟಿ ಮೀಸಲಿಡಲಾಗಿದೆ.

ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರನ್ನು ಹೊರತುಪಡಿಸಿ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme)ಯನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯು ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme)ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 9ನೇ Batch ತರಬೇತಿಯನ್ನು ದಿನಾಂಕ : 05.08.2024ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 09.08.2024ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಉಟ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.5,000/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5,900/- ಹಾಗೂ ವಸತಿ ವ್ಯವಸ್ಥೆ ಬೇಡವಾದರೆ ಪ್ರತಿ ಪ್ರತಿನಿಧಿಗೆ ರೂ.4500/-ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5310/-ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್ / ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ : 31.07.2024ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಮಹಾಮಂಡಳದಲ್ಲಿ ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದಲ್ಲಿ ಸದರಿತರಬೇತಿಗೆ ನೋಂದಾಯಿಸಿದ ಪ್ರತಿನಿಧಿಗಳು ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

ದಿನಾಂಕ : 28ನೇ ಆಗಸ್ಟ್ 2024ರಂದು ರಾಜ್ಯದ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ / ಸಾಮಾನ್ಯ ಬ್ಯಾಂಕುಗಳಲ್ಲಿ ಮಹಿಳಾ ನಿರ್ದೇಶಕರು / ಮಹಿಳಾ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ದಿನಾಂಕ : 28ನೇ ಆಗಸ್ಟ್ 2024ರಂದು ರಾಜ್ಯದ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ / ಸಾಮಾನ್ಯ ಬ್ಯಾಂಕುಗಳಲ್ಲಿ ಮಹಿಳಾ ನಿರ್ದೇಶಕರು/ ಮಹಿಳಾ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು “ಬಾಪೂಜಿ ಎಂ.ಬಿ.ಎ. ಕಾಲೇಜ್ ಸಭಾಂಗಣ, ಎಸ್.ಎಸ್. ಬಡಾವಣೆ, ಶಾಮನೂರು ರಸ್ತೆ, ದಾವಣಗೆರೆ-577004 ಇಲ್ಲಿ” ದಿನಾಂಕ : 28.08.2024ರಂದು ಬೆಳಿಗ್ಗೆ 09.30ಕ್ಕೆ ಉಪಹಾರ ಹಾಗೂ ಪ್ರತಿನಿಧಿಗಳ ನೋಂದಣಿಯೊಂದಿಗೆ ವಿಚಾರ ಸಂಕಿರಣ ಪ್ರಾರಂಭವಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮಹಾಮಂಡಳದ ಅಧ್ಯಕ್ಷರು ಮತ್ತು ರಾಜ್ಯ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಚ್.ಕೆ. ಪಾಟೀಲರು ಹಾಗೂ ಭಾರತೀಯ ರಿಜರ್ವ್ ಬ್ಯಾಂಕಿನ ಮುಖ್ಯಸ್ಥರು ಮತ್ತು ಗಣ್ಯರುಗಳು ಭಾಗವಹಿಸಲಿದ್ದಾರೆ.

ಈ ವಿಚಾರ ಸಂಕಿರಣದಲ್ಲಿ Corporate Governance, Digital and Financial Technology / Role of Board of Directors / Business Development ವಿಷಯಗಳ ಬಗ್ಗೆ ನುರಿತ ಬ್ಯಾಂಕಿಂಗ್ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ. ದಿನಾಂಕ : 20.08.2024ರೊಳಗಾಗಿ ವ್ಯವಸ್ಥೆ ದೃಷ್ಟಿಯಿಂದ ಕಡ್ಡಾಯವಾಗಿ ಮಹಾಮಂಡಳದ ಇ-ಮೇಲ್ ವಿಳಾಸ : kscubfed@gmail.comಕ್ಕೆ ಕಳುಹಿಸಿ ನೋಂದಾಯಿಸಿಕೊಳ್ಳಲು ವಿನಂತಿಸಲಾಗಿದೆ.

ಶ್ರೀ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕಿನ 26ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ



ಹೊಸದುರ್ಗ : ಶ್ರೀ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕು ನಿ., ಹೊಸದುರ್ಗ ಇದರ 26ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಹಂಜಿ ಶಿವಸ್ವಾಮಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಡಿ. ಆದಿರಾಜಯ್ಯ, ಪ್ರಧಾನ ವ್ಯವಸ್ಥಾಪಕ ಶ್ರೀ ಎನ್. ಮಂಜುನಾಥ, ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು, ವ್ಯವಸ್ಥಾಪನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.



ಬ್ಯಾಂಕಿನ ಸುವರ್ಣ ಮಹೋತ್ಸವ ಕಾರ್ಯಕ್ರಮ : ಸಹಕಾರ ಕ್ಷೇತ್ರದಲ್ಲಿ ವಿಶ್ವಾನಾಹ ಅತೀ ಮುಖ್ಯ - ಭಟ್ಟಾಕಲಂಕ ಸ್ವಾಮೀಜಿ



ಬೆಳಗಾವಿ: ಸಹಕಾರ ಕ್ಷೇತ್ರದಲ್ಲಿ ಒಂದು ಸಂಸ್ಥೆಯು ಮುನ್ನಡೆಯಬೇಕಾದರೆ ಸಮಾಜದಲ್ಲಿ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಆಗ ಮಾತ್ರ ಒಂದು ಸಹಕಾರ ಸಂಸ್ಥೆಯು ಬೆಳೆಯಲು ಸಾಧ್ಯವೆಂದು ಸೋಂದಾ ಮಠದ ಸ್ವಸ್ತಿಶ್ರೀ ಭಟ್ಟಾರಕ ಭಟ್ಟಾಕಲಂಕ ಸ್ವಾಮೀಜಿ ಅವರು ತಿಳಿಸಿದರು.

ರವಿವಾರದಂದು ಮಧಾಹ್ನ ಬೆಳಗಾವಿಯ ಮಹಾವೀರ ಭವನದಲ್ಲಿ ನಡೆದ ದಿ. ಮಹಾವೀರ ಕೋ-ಆಪ್ ಬ್ಯಾಂಕಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆರ್ತಿವಚನ ನೀಡಿದ ಶ್ರೀಗಳು, ಸಹಕಾರಕ್ಷೇತ್ರಅತಿದೊಡ್ಡದಾದ ಕ್ಷೇತ್ರವಾಗಿದೆ. ಬೆಳಗಾವಿಯ ಮಹಾವೀರ ಬ್ಯಾಂಕ್ ಇದೀಗ ತನ್ನ 50ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದು ಹರ್ಷದ ಸಂಗತಿಯಾಗಿದೆ. ಈ ಸಂಸ್ಥೆಯು ವಿಶ್ವಾದಿಂದ ನಡೆದುಕೊಂಡಿದ್ದರಿಂದಲೇ ಇಂದು ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ದಿ. ಮಹಾವೀರ ಬ್ಯಾಂಕ್ 50 ವರ್ಷಗಳ ಹಿಂದೆ ಪ್ರಾರಂಭಿಸಿದಾಗ ಅಂದಿನ ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಿಯೇ ಅಂದಿನ ನಿರ್ದೇಶಕರು ಬ್ಯಾಂಕನ್ನು ಪ್ರಾರಂಭಿಸಿರಬಹುದು. ಅವರತ್ಯಾಗ, ಸಂಸ್ಥೆಯ ಬೆಳವಣಿಗೆಗೆ ಬಗ್ಗೆ ಇರುವ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಾಜದಲ್ಲಿ ಮತ್ತು ಜನರಲ್ಲಿ ಸಂಪಾದಿಸಿದ ವಿಶ್ವಾಸದ ಪರಿಣಾಮವೇ ಇಂದು ಮಹಾವೀರ ಬ್ಯಾಂಕ್ ಇಷ್ಟು ಎತ್ತರಕ್ಕೆ ಬೆಳೆಯಲು ಸಹಕಾರಿಯಾಗಿದೆ ಎಂದು ಹೇಳಿದ ಅವರು, ದಿ. ಮಹಾವೀರ ಬ್ಯಾಂಕ್ ಕೇವಲ 50 ವರ್ಷ ಅಷ್ಟೆ ಅಲ್ಲ ಮುಂಬರುವ ದಿನಮಾನಗಳಲ್ಲಿ ಶತಮಾನೋತ್ಸವವನ್ನು ಆಚರಿಸಲಿ ಎಂದು ಹಾರೈಸಿ ಆಶೀರ್ವದಿಸಿದರು.

ಸಮಾರಂಭಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯರಾದ ಡಿ.ಜಿ.ಗುಂಡೆ ಅವರು ಮಾತನಾಡಿ, ಬ್ಯಾಂಕಿನ ವ್ಯವಸ್ಥೆ ಅತ್ಯಂತ ಪುರಾತನವಾಗಿದೆ. 50 ವರ್ಷಗಳ ಕಾಲ ಬ್ಯಾಂಕನ್ನು ಯಶಸ್ವಿಯಾಗಿ ನಡೆಸುವುದು ಅಂದರೆ ಅದು ಸುಲಭದ ಮಾತಲ್ಲ. ಜನರ ಲೇವಣಿಗಳಿಗೆ ಗ್ಯಾರಂಟಿ ನೀಡುವುದು, ಸಾಲ ವಸೂಲಾತಿಯಲ್ಲಿ ಗಟ್ಟಿತನ ಹೊಂದುವುದು ಕಷ್ಟದ ಮಾತಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಮಹಾವೀರ ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆದಿದ್ದು, ಬ್ಯಾಂಕಿನ ಆಡಳಿತ ಮಂಡಳಿಯ ಜೊತೆಗೆ ಪ್ರಾಮಾಣಿಕವಾಗಿ ದುಡಿಯುವ ಸಿಬ್ಬಂದಿ ವರ್ಗವೂ ಸಹ ಕಾರಣವಾಗಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಸಹಕಾರ ಸಂಸ್ಥೆಗಳನ್ನು ನಡೆಸುವುದು ಕಷ್ಟದ ಮಾತಾಗಿದೆ. ನಾವು ಎಷ್ಟೋ ಸೋಸೈಟಿಗಳನ್ನು ಕಂಡಿದ್ದೇವೆ. ಪ್ರಾರಂಭದಲ್ಲಿ ಅತೀಯಾದ ಉತ್ಸಾಹದಿಂದ ಪ್ರಾರಂಭಗೊಂಡ

ಸೋಸೈಟಿಗಳು ಕಾಲಾಂತರದಲ್ಲಿ ನಿರ್ದೇಶಕರ ತಪ್ಪು ನಿರ್ಧಾರದಿಂದ ಮುಚ್ಚಿವೆ, ಆದರೆ ಕಳೆದ 50 ವರ್ಷಗಳಿಂದ ಜನಮಾನಸದಲ್ಲಿ ಎಲ್ಲ ಸಮಾಜದವರನ್ನು ಒಗ್ಗೂಡಿಸಿಕೊಂಡು ವಿಶ್ವಾಸಕ್ಕೆ ಪಾತ್ರವಾಗಿ ಮಹಾವೀರ ಬ್ಯಾಂಕ್ ಒಂದು ಸಾಧನೆ ಮಾಡಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಇನ್ನೊರ್ವ ಅತಿಥಿ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ, ಕಳೆದ 50 ವರ್ಷಗಳಿಂದ ಮಹಾವೀರ ಬ್ಯಾಂಕ್ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತ ಬಂದಿದೆ. ಬೆಳಗಾವಿಯ ಹಿರಿಯ ಉದ್ಯಮಿಯಾದ ಬಾಳಾಸಾಹೇಬ ಪಾಟೀಲ ಅವರು 1993 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಬ್ಯಾಂಕಿನ ಪ್ರಗತಿ ಪಥ ಇನ್ನಷ್ಟು ವೇಗದಲ್ಲಿ ಸಾಗಿದ್ದು, ಇದೇರೀತಿ ಸಂಸ್ಥೆಯು ಮುಂದುವರೆಯಲಿ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಬೆಳಗಾವಿ ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಸುರೇಶ್‌ಗೌಡಾ ಅವರು ಮಾತನಾಡಿ, ಆರ್.ಬಿ.ಐ. ಮತ್ತು ಕರ್ನಾಟಕ ಸರಕಾರ ಕಾಲಕಾಲಕ್ಕೆ ನೀಡಿದ ನಿರ್ದೇಶನಗಳನ್ನು ಪಾಲಿಸುತ್ತ ಹಾಗೂ ಗ್ರಾಹಕರಿಂದ ಯಾವುದೇ ತಕರಾರು ಇಲ್ಲದೇ ಅತ್ಯಂತ ಪಾರದರ್ಶಕವಾಗಿ ಮಹಾವೀರ ಬ್ಯಾಂಕ್ ನಡೆದುಕೊಂಡು ಬಂದಿದೆ. ಇದೇರೀತಿ ಬ್ಯಾಂಕು ಮುನ್ನಡೆಯಲಿ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಬ್ಯಾಂಕಿನ ಸಿಬ್ಬಂದಿ ಅವರು ನಮೋಕಾರ ಮಂತ್ರ ಪಠಣ ಮಾಡಿದರು. ನಿರ್ದೇಶಕ ಭೂಷಣ ಮಿರ್ಜೆ ಅತಿಥಿಗಳನ್ನು ಸ್ವಾಗತಿಸಿದರು. ಬ್ಯಾಂಕು ನಡೆದ ಬಂದ ಬಗ್ಗೆ ಬ್ಯಾಂಕಿನ ನಿವೃತ್ತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿನೋದಾಗುಂಡೆ ಅವರು ಮಾಹಿತಿ ನೀಡಿದರು. ಅಜೀತ ಪಾಟೀಲ, ತುಷಾರ ಪಾಟೀಲ, ಅನಿಲ ಪಾಟೀಲ, ಹೀರಾಚಂದ ಕಲಮನಿ, ಶ್ರೀಪಾಲ ಖೇಮಲಾಪುರೆ ಅತಿಥಿಗಳನ್ನು ಪರಿಚಯಿಸಿದರು. ಬ್ಯಾಂಕಿನ ಮಾಜಿ ಅಧ್ಯಕ್ಷ ಪಿ.ಎಂ.ಲೇಂಗಡೆ ಹಾಗೂ ಬ್ಯಾಂಕಿನ ಮಾಜಿ ನಿರ್ದೇಶಕರು ಹಾಗೂ ನಿವೃತ್ತ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉಪಾಧ್ಯಕ್ಷರಾದ ಎಸ್.ಬಿ.ನಿಲಜಗಿ, ನಿರ್ದೇಶಕರುಗಳಾದ ಯು.ಟಿ.ಕೊಲ್ಲಾಪುರೆ, ಬಿ.ಬಿ.ಪೂಜಾರ, ಎ.ಬಿ. ಪಾಟೀಲ, ಶ್ರೀಮತಿ ಪಿ.ಬಿ. ವನಕುದ್ರೆ, ಎಸ್.ಡಿ. ಶಿರಗುಪ್ಪೆ, ಎ.ವಿ.ಪಾಟೀಲ, ಶ್ರೀಮತಿ ಎ.ಎಸ್.ಪಾಟೀಲ ಮತ್ತು ಜೆ.ಕೆ.ಬಡಗೇರ ಹಾಗೂ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ತುಷಾರ ಬಿ. ಪಾಟೀಲ ಮತ್ತು ಶ್ರೇಣಿಕೆಎಸ್. ಲೇಂಗಡೆ ಮೊದಲಾದವರು ಉಪಸ್ಥಿತರಿದ್ದರು. ಶೀಲ ಮಿರ್ಜೆ ವಂದಿಸಿದರು. ಸುರಜ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಬ್ಯಾಂಕಿನ ಎರಡು ಸಾಲದ ಖಾತೆಗಳು ಸುಸ್ತಿಯಾಗಿದ್ದು, ನ್ಯಾಯಾಲಯದ ಆದೇಶದ ನಂತರ ಬ್ಯಾಂಕಿಗೆ ಒತ್ತೆ ಇಟ್ಟು ಆಸ್ತಿಗಳನ್ನು ಹರಾಜಿಗೆ ಇಡಲಾಗಿತ್ತು. ಹರಾಜು ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ ಯಶಸ್ವಿ ಬಿಡ್ಡರ್‌ಗಳು ಇಲ್ಲದ ಕಾರಣ ಹರಾಜನ್ನು ರದ್ದು ಪಡಿಸಲಾಯಿತು. ಅಡಮಾನ ಮಾಡಿದ ಆಸ್ತಿಗಳ ಮೌಲ್ಯವು ಬಾಕಿ ಇರುವ ಸಾಲದ ಮೊತ್ತಕ್ಕೆ ಸಮಾನವಾಗಿರುತ್ತದೆ. ಆದ್ದರಿಂದ ಸಾಲಕ್ಕೆ ಅಡಮಾನ ಮಾಡಲಾದ ಆಸ್ತಿಗಳನ್ನು ಬ್ಯಾಂಕಿನ ಹೆಸರಿನಲ್ಲಿ ಖರೀದಿಸಿ ಬ್ಯಾಂಕಿಂಗ್ ಅಲ್ಲದ ಆಸ್ತಿಯೆಂದು ಪರಿಗಣಿಸಲು ನಮ್ಮ ಆಡಳಿತ ಮಂಡಳಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ದಯವಿಟ್ಟು ನಮಗೆ ಮಾರ್ಗದರ್ಶನ ಮಾಡಿ.

— ಪಟ್ಟಣ ಸಹಕಾರ ಬ್ಯಾಂಕ್ ಲಿ., ಉತ್ತರ ಕನ್ನಡ

ಉತ್ತರ : ಈ ಬಗ್ಗೆ ಕರ್ನಾಟಕ ಸಹಕಾರ ಕಾಯ್ದೆ, 1959ರ ಕಲಂ 101ಬಿ ಯ ನಿಬಂಧನೆಗಳಿಂದ ಮಾರ್ಗದರ್ಶನ ಪಡೆಯಲು ನಿಮಗೆ ಸಲಹೆ ನೀಡುತ್ತೇವೆ. ಅಡಮಾನದ ಆಸ್ತಿಯನ್ನು ಮಾರಾಟ ಮಾಡಲು ವಿಫಲವಾದ ಮೂರು ಪ್ರಯತ್ನಗಳ ನಂತರ ಆಸ್ತಿಯನ್ನು ಬ್ಯಾಂಕಿನ ಹೆಸರಿಗೆ ಮಾಡಿಕೊಳ್ಳಲು ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಒಂದು ನಿರ್ಣಯವನ್ನು ಪಾಸ್ ಮಾಡಬೇಕು. ಆಸ್ತಿಯ ಮೌಲ್ಯಮಾಪನ ವರದಿ ಮತ್ತು ಮಂಡಳಿಯ ನಿರ್ಣಯದ ಪ್ರತಿಯೊಂದಿಗೆ ತೀರ್ಮಾನ ನೀಡಿದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆಸ್ತಿಯನ್ನು ಬ್ಯಾಂಕಿನ ಹೆಸರಿಗೆ ವರ್ಗಾಯಿಸಲು ಅನುಮತಿ ಪತ್ರ (NOC) ನೀಡಲು ಮನವಿ ಮಾಡಿ. ಸರ್ಕಾರದಿಂದ ಅನುಮೋದನೆ ಪಡೆದ ಮೌಲ್ಯಮಾಪಕರ ವರದಿಗೆ ಆಧಾರ ನೀಡಲಾಗುತ್ತದೆ. ನಿಮ್ಮ ಅರ್ಜಿ ಸ್ವೀಕೃತವಾದ ನಂತರ ನ್ಯಾಯಾಲಯವು ಸಾಲಗಾರನಿಗೆ ಸಾಲ ತೀರಿಸಲು 30 ದಿನಗಳ ಗಡುವು ನೀಡಿ ನೋಟೀಸ್ ನೀಡುತ್ತದೆ. ನೋಟೀಸ್ ಅವಧಿ ಮುಗಿದ ನಂತರ ನ್ಯಾಯಾಲಯವು ಆಸ್ತಿಯನ್ನು ಬ್ಯಾಂಕಿನ ಹೆಸರಿಗೆ ವರ್ಗಾಯಿಸಲು ಅನುಮತಿ ಪತ್ರ ನೀಡುತ್ತದೆ.

ಕರ್ನಾಟಕ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ಸಾಲ ವಸೂಲಾತಿ ಕ್ರಮಗಳ ಕೈಪಿಡಿ

(ದಾವಾ ಹೂಡುವ ಕ್ರಮ, ಅಮಲ್ಜಾರಿ ಕ್ರಮಗಳು ಮತ್ತು ಸಂಬಂಧಿಸಿದ ಎಲ್ಲಾ ಮಾದರಿ ನಮೂನೆಗಳ ಸಹಿತ)

— ಕೃಷ್ಣ ವಿ. ಗರಡೀಮನಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು/ಮಾರಾಟಾಧಿಕಾರಿಗಳು, ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್., ಸೌತ್ ಎಂಡ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20.(9880453464)

ಅನುಬಂಧಗಳು ಭಾಗ-1 : ಮಾದರಿ ದಾವಾ ಅರ್ಜಿ ನ್ಯಾಯಾಲಯದ ನೋಟೀಸ್ ಹಾಗೂ ಅಜಿತ ಸಾಕ್ಷ್ಯ ಹೇಳಿಕೆಯ ನಮೂನೆಗಳು

... ಹಿಂದಿನ ಸಂಚಿಕೆಯಿಂದ

ಸದರಿಯವರ ಸಾಲದ ಅರ್ಜಿಯನ್ನು ಪುರಸ್ಕರಿಸಿ ಆಡಳಿತ ಮಂಡಳಿ/ಸಾಲದ ಉಪಸಮಿತಿ ರೂ.....(.....ಲಕ್ಷಗಳು ಮಾತ್ರ) ಗಳ ಸಾಲ ಮಂಜೂರು ಮಾಡಿದ ಆದೇಶ ಹಾಜರಿಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-4 ಎಂದು ಗುರುತಿಸುತ್ತೇನೆ. ಪ್ರತಿವಾದಿಗಳು ಸಾಲ ಪಡೆಯಲು ನಮ್ಮ ಬ್ಯಾಂಕಿಗೆ ಮಾರ್ಕೆಟ್‌ಗೇಜ್ ಆಫ್ ಡೆಫಾಸಿಟ್ ಆಫ್ ಟೈಟಲ್ ಡೀಡ್ಸ್, ಆನ್ ಡಿಮ್ಯಾಂಡ್ ಪ್ರೋನೋಟ್, ಮತ್ತು ಬಾಂಡ್‌ಗಳನ್ನು ಬರೆದುಕೊಟ್ಟಿರುತ್ತಾರೆ. ಈ ದಾಖಲೆಗಳನ್ನು ಹಾಜರುಪಡಿಸುತ್ತಿದ್ದೇನೆ. ಇವನ್ನು ಕ್ರಮವಾಗಿ ನಿಶಾನೆ ಪಿ-5, ನಿಶಾನೆ ಪಿ-5(ಎ) ಮತ್ತು ನಿಶಾನೆ ಪಿ-5(ಬಿ) ಎಂದು ಗುರುತಿಸುತ್ತೇನೆ. ಪ್ರತಿವಾದಿಗಳಿಗೆ ದಿನಾಂಕ..... ರಂದು ರೂ..... (.....ಲಕ್ಷಗಳು) ಹಣವನ್ನು ಸಾಲವಾಗಿ ವಿತರಿಸಲಾಗಿದೆ, ವಿತರಿಸಿದ್ದಕ್ಕೆ ದಾಖಲೆಯಾಗಿ ಹಣ ಸಂದಾಯ ರಶೀದಿಯನ್ನು ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-6 ಎಂದು ಗುರುತಿಸುತ್ತೇನೆ. ವಾಯಿದೆ ಗತಿಸಿದರೂ ನಮ್ಮ ಬ್ಯಾಂಕಿಗೆ ಬರಬೇಕಾದ ಅಸಲು ಮತ್ತು ಬಡ್ಡಿ ಹಣವನ್ನು ದಾವಾ ಅರ್ಜಿದಾಖಲು ಮಾಡುವವರೆವಿಗೂ ಪಾವತಿಸಿರುವುದಿಲ್ಲ. ಈ ಸಂಬಂಧ ಪ್ರತಿವಾದಿಯ ಸಾಲದ ಖಾತೆಯ ಲೆಡ್ಜರ್‌ನ್ ವಿಸ್ತೃತ ಭಾಗವನ್ನು ಹಾಜರುಪಡಿಸುತ್ತಿದ್ದೇನೆ. ಇದನ್ನು ನಿಶಾನೆ ಪಿ-7 ಎಂದು ಗುರುತಿಸಲಾಗಿದೆ.

ಸಾಲ ಮರುಪಾವತಿಮಾಡಲು ಪ್ರತಿವಾದಿಗಳಿಗೆ ದಿನಾಂಕ..... ರಂದು ಕಳುಹಿಸಿರುವ ಅಂತಿಮ ತಿಳುವಳಿಕೆ ಪತ್ರವನ್ನು ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-8 ಎಂದು ಗುರುತಿಸುತ್ತೇನೆ. ಪ್ರತಿವಾದಿಗಳ ವಿರುದ್ಧ ದಿನಾಂಕ ರಲ್ಲಿದ್ದಂತೆ ಬಾಕಿ ಇರುವ ಅಸಲು ರೂ..... ಬಡ್ಡಿ ರೂ..... ಸುಸ್ತಿ ಬಡ್ಡಿ ರೂ..... ಮತ್ತು ಇತರೆ ರೂ..... ಒಟ್ಟು ರೂ..... ಗಳಿಗೆ ಮತ್ತು ಪ್ರತಿವಾದಿಗಳು

ಸಾಲದ ಪೂರ್ತಾ ಮೊಬಲಗನ್ನು ಪಾವತಿಸುವವರೆವಿಗೂ ಶೇ%..... ರಂತೆ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಶೇ% 2 ರಂತೆ ವಿಧಿಸಿ ಸಾಲ ವಸೂಲಿ ಮಾಡಿಕೊಳ್ಳಲು ಡಿಕ್ರಿ ಕೊಡಬೇಕೆಂದು ಮತ್ತು ನಮ್ಮ ಬ್ಯಾಂಕಿಗೆ ಬರಬೇಕಾದ ಹಣವನ್ನು ಪ್ರತಿವಾದಿಗಳ ಚರ ಮತ್ತು ಸ್ಥಿರ ಆಸ್ತಿಗಳನ್ನು ಮಾರಾಟ ಮಾಡಿ ಹಣ ವಸೂಲಿ ಮಾಡಿಸಿಕೊಳ್ಳಲು ಆದೇಶ ಮಾಡಬೇಕೆಂದು ಈ ಘನ ನ್ಯಾಯಾಲಯದಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ಮೇಲಿನ ಹೇಳಿಕೆಯನ್ನು ಓದಿ ನೋಡಿ ಸರಿ ಎಂದು ಒಪ್ಪಿ ಸಹಿ ಮಾಡಿರುತ್ತೇನೆ.

ವಾದಿ

ನನ್ನ ಸಮಕ್ಷಮದಲ್ಲಿ

(ನ್ಯಾಯಾಲಯಕ್ಕೆ ಸಲ್ಲಿಸಲು ಜಾಮೀನು ಸಾಲದ ಸಾಕ್ಷ್ಯ ಹೇಳಿಕೆಯ ಮಾದರಿ)

ಸಹಕಾರ ಸಂಘಗಳ ಜಂಟಿ ನಿಬಂಧಕರು/ಉಪ ನಿಬಂಧಕರು/ಸಹಾಯಕ ನಿಬಂಧಕರು, ಬೆಂಗಳೂರು. ಇವರ ನ್ಯಾಯಾಲಯದಲ್ಲಿ

ದಾವಾ ಸಂಖ್ಯೆ: ಜೆಆರ್‌ಡಿ/ಯುಬಿಎಫ್/ /20 -20

ವಾದಿ : ಪ್ರಧಾನ ವ್ಯವಸ್ಥಾಪಕರು/ಕಾರ್ಯದರ್ಶಿ/.....ಸಹಕಾರ ಸಂಘ/ಬ್ಯಾಂಕ್ ಲಿ.,

ವಿರುದ್ಧ

ಪ್ರತಿವಾದಿಗಳು : ಶ್ರೀಮತಿ/ಶ್ರೀ.ಹನುಮಂತಪ್ಪ ಮತ್ತು ಇತರರು

ವಾದಿ ಪರ ಮುಖ್ಯ ಸಾಕ್ಷಿ

ಹೆಸರು : ಹನುಮಂತರಾಯಪ್ಪ.ಪಿ

ತಂದೆ/ಗಂಡನ ಹೆಸರು : ನರಸಯ್ಯ

ವಯಸ್ಸು : 36 ವರ್ಷ

ಉದ್ಯೋಗ : ವ್ಯವಸ್ಥಾಪಕರು.....ಸಹಕಾರ ಸಂಘ/ಬ್ಯಾಂಕ್ ಲಿ.,

ಸ್ಥಳ: ಬೆಂಗಳೂರು

(ಮುಂದಿನ ಸಂಚಿಕೆಗೆ...)



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ದಾವಣಗೆರೆ ಜಿಲ್ಲೆಯ ರೈತರು ಕೃಷಿ ಇಲಾಖೆಯ ಸಲಹೆಗಳನ್ನು ಬಳಸಿಕೊಂಡು, ಭತ್ತದ ಇಳುವರಿಯನ್ನು ಶೇ.25ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಯಾಂತ್ರೀಕೃತ ನಾಟಿ ಮತ್ತು ಪರ್ಯಾಯ ಆದ್ವರ್ ಮತ್ತು ಒಣ ವಿಧಾನಗಳನ್ನು ಅಳವಡಿಕೊಂಡ ಕಾರಣ, ಎಕರೆಗೆ ರೂ. 12,000 ಲಾಭ ಹಾಗೂ ರೂ. 5,000 ವೆಚ್ಚವನ್ನು ಉಳಿಸಿದ್ದಾರೆ.
- ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ ತಂಡವು ಮಂಡ್ಯ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆಹಚ್ಚಿದೆ. ಮಂಡ್ಯದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದ ವ್ಯಾಪ್ತಿಯಲ್ಲಿ 1,600 ಟನ್ನಿಕ್ಷೇಪ ಇರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಕಂಡು ಬಂದಿದೆ ಎಂದು ತಿಳಿಸಿದ್ದು, ಇಂಧನ ಸ್ವಾವಲಂಬನೆಯಲ್ಲಿ ದೇಶಕ್ಕೆ ಇದು ದೊಡ್ಡ ಕೊಡುಗೆಯಾಗಲಿದೆ ಎಂದಿದ್ದಾರೆ.
- ಮಹಾಲಕ್ಷ್ಮಿ ಲೇಔಟ್‌ನಲ್ಲಿ ಒಂದೂವರೆ ವರ್ಷದಿಂದ ಬಗೆಹರಿಸಲಾಗದ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ, ಆರೋಪಿಯ ಬೈನ್ ಮ್ಯಾಷಿಂಗ್ ಬಳಿಕ, ಸತ್ಯಾಂಶ ಹೊರಬಂದಿದ್ದು, ರೂ. 10 ಲಕ್ಷ ಮೌಲ್ಯದ 205 ಗ್ರಾಂ ಆಭರಣವನ್ನು ಅದರ ಮಾಲಿಕರಿಗೆ ಹಿಂದಿರುಗಿಸಲಾಗಿದೆ.

- ಬೆಂಗಳೂರು - ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275 ಮತ್ತು ಹರಿಯಾಣಾದ ರಾಷ್ಟ್ರೀಯ ಹೆದ್ದಾರಿ 709ರಲ್ಲಿ ನೂತನ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ಯೋಜನೆ ಸಂಬಂಧ ಅಧ್ಯಯನ ನಡೆಸಲಾಗುತ್ತಿದೆ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವರು ಹೇಳಿದ್ದಾರೆ.
- 1900 ಮತ್ತು 1924ರ ನಂತರ ಪ್ಯಾರಿಸ್ ಒಲಿಂಪಿಕ್ ಆತಿಥ್ಯ ವಹಿಸುತ್ತಿರುವುದು ಇದು ಮೂರನೇ ಬಾರಿಯಾಗಿದ್ದು, ಇದೀಗ 33ನೇ ಒಲಿಂಪಿಕ್ಸ್ 2024 ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಯಿತು, ಸಮಾರಂಭದ ಪರೇಡ್‌ನಲ್ಲಿ 205 ದೇಶಗಳ ಕ್ರೀಡಾಪಟುಗಳು ಸಾಂಪ್ರದಾಯಿಕ ಸೀನ್ ನದಿಯಲ್ಲಿ ದೋಣಿಗಳಲ್ಲಿ ಪ್ರಯಾಣಿಸಿದರು
- ಮೈಸೂರು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಕರ್ತವ್ಯ ನಿರ್ವಹಿಸಲು ದೇಶದ ಮೊದಲ ಸೇನಾ ಅಧಿಕಾರಿಯಾಗಿ ಮೈಸೂರಿನ ಸುಪ್ರಿತಾ ಸಿ.ಟಿ. ಆಯ್ಕೆಯಾಗಿದ್ದಾರೆ. ಚಾಮರಾಜನಗರದ ಸುಪ್ರಿತಾ ಅವರ ತಂದೆ ತಿರುಮಲ್ಲೇಶ್ ತಲಕಾಡು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ, ತಾಯಿ ನಿರ್ಮಲ ಗೃಹಿಣಿಯಾಗಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಆರ್‌ಬಿಐ ಹೀಗೆ ಹೇಳಿದರೆ ಹೇಗೆ? : ಡಿಜಿಟಲ್ ವಂಚನೆ ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ ಅನುಮಾನಾಸ್ಪದ ವಹಿವಾಟುಗಳ ಮೇಲೆ ನಿಗಾ ಇಡಬೇಕು, ವಿಚಾರಣೆ ವ್ಯವಸ್ಥೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು, ಇದಕ್ಕೆ ಕಾನೂನು ಜಾರಿ ಸಂಸ್ಥೆಗಳ ಜತೆ ಸಮನ್ವಯ ಸಾಧಿಸಬೇಕು ಆಗ ಮಾತ್ರ ಡಿಜಿಟಲ್ ವಂಚನೆಗೆ ಕಡಿವಾಣ ಹಾಕಬಹುದು ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಆದರೆ, ಅದನ್ನು ಜಾರಿ ಮಾಡಬೇಕಾದವರೇ ಹೀಗೆ ಹೇಳಿದರೆ ಹೇಗೆ?

► ಬಸವರಾಜ ಡಿ. ಪಾಟೀಲ, ಗುಲ್ಬರ್ಗಾ

ನನ್ನ ಅಭಿಪ್ರಾಯವಾಗಿದೆ : ಬ್ಯಾಂಕ್ ಸಿಬಂದಿಗಳು ಪ್ರತಿನಿತ್ಯವೂ ಹೊಸ ಹೊಸ ತತ್ವಾಂಶಗಳನ್ನು ಕಲಿಯಬೇಕಾಗಿರುವ ಹಿನ್ನೆಲೆಯಲ್ಲಿ ಮಹಾಮಂಡಳ ವಿಚಾರ ಸಂಕರಣವನ್ನು ಆಯೋಜಿಸುತ್ತಾ ಬಂದಿರುವುದು ಸೂಕ್ತವಾಗಿದೆ. ಮುಂದಿನ ದಿನಗಳಲ್ಲೂ ಶಿಕ್ಷಣ-ತರಬೇತಿ, ವಿಚಾರ ಸಂಕರಣಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಅದರ ಪ್ರಯೋಜನ ಪಡೆದಿರುವ ನನ್ನ ಅಭಿಪ್ರಾಯವಾಗಿದೆ.

► ವಿನಾಯಕ ಭಟ್ ಶಿರೂರು, ಉಡುಪಿ

ಸಂಪಾದಕರು :
ಪುಂಡಲೀಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.